

CreditAccess Grameen Limited

Regd. & Corporate Office

#49, 46th Cross, 8th Block, Jayanagar, Bengaluru-560070 Phone: 080-22637300 | Fax: 080-26643433 Email: info@cagrameen.in Website: www.creditaccessgrameen.in CIN: L51216KA1991PLC053425

October 22, 2022

To
BSE Limited
Phiroze Jeejeebhoy Towers
Dalal Street
Mumbai- 400001
Scrip code: 541770

National Stock Exchange of India Limited The Exchange Plaza Bandra Kurla Complex, Bandra (East) Mumbai 400051 Scrip code: CREDITACC

Dear Sir/Madam,

Sub.: Newspaper Publication- Q2 FY23 Financial Results

Pursuant to Regulation 47(1)(b) of the Securities and Exchange Board of India (Listing Obligations & Disclosure Requirements) Regulations, 2015, please find enclosed the copies of newspaper publication of the Q2 unaudited Financial Results of the Company, published today i.e. October 22, 2022, in Financial Express and Vishwavani (Kannada) newspapers.

This is for your information and records.

Thanking you,

Yours' Truly For CreditAccess Grameen Limited

M. J. Mahadev Prakash Company Secretary & Chief Compliance Officer

Encl.: As above





TPNODL

TP NORTHERN ODISHA DISTRIBUTION LIMITED

(A Tata Power & Odisha Government Joint Venture)

Regd. Off: Corp Office, Januganj, Remuna Golei, Balasore, Odisha-756019

CIN No.: U40166CR22/SGC035951; Website: www.tpnodi.com

NOTICE INVITING TENDER (NIT) October 22, 2022

thern Odisha Distribution Limited invites tender from eligible Bilders for the following:

Tender Enquiry No.

Tender Enquiry No.

TPNODUO772022-2023/2500000162 SITC of Datl Unity 880F 78818 ALE FLASH SSD UPG

TPNODUO172021-222035

Corrigendum for Amendment of BOQ of the NIT-205 published of Nouseholds under BQV scheme on turnley States may be read as NIT-TPNODUO772021-222050

INT-TPNODUO772021-222050

IN

INT.TPNDDLOT2021-222205-1

istered in the State of Odisha shall pay tender fee of Rs. 1,000 including GST,

empted for MSMEs registered in the State of Odisha.

Ist like bid ow date. EMD, tender fee, tid opening date etc. of the Tenders, please visit "Tender" section

ists like bid ow date. EMD, tender fee, tid opening date etc. of the Tenders, please visit "Tender" section

ists https://prondle.com Tender (Sr. No-1) shall be available on 17PNODL website w.e.f. from tid

however. Future communication / corrigendum to tender documents, if any, shall be available on webba

head - Contracts

CreditAccess*

CREDITACCESS GRAMEEN LIMITED

Regd. & Corp. Office: No. 49, 46th Cross, 8th Block, Jayanagar, (Next to Rajalakshmi Kalyana Mantap) Bengaluru KA-560070 IN Website: www.creditaccessgrameen.in CIN: L51216KA1991PLC053425

idated Financial Result for the quarter and

					(₹ in Crores
SI.	Particulars	Quarter ended Sept 30, 2022	Half year ended Sept 30, 2022	Quarter ended Sept 30, 2021	Year ended March 31, 2022
No.		(Unaudited)	(Unaudited)	(Unudited)	(Audited)
1	Total Income from Operations	814.31	1,574.83	618.58	2,750.13
2	Net Profit for the period before Tax, Exceptional and/or Extraordinary items	229.01	417.82	78.79	480.79
3	Net Profit for the period before Tax and after Exceptional and/or Extraordinary items	229.01	417.82	78.79	480.79
4	Net Profit for the period after Tax, Exceptional and/or Extraordinary items	176.15	315.71	59.70	357.10
5	Total Comprehensive Income for the period [Comprising Profit/ (Loss) for the period (after tax) and Other Comprehensive Income (after tax)]	152.57	319.59	50.74	271.74
6	Paid-up Equity Share Capital	156.11	156.11	155.74	155.87
7	Reserves excluding Revaluation Reserves	1,960.40	1,960.40	1,350.32	1,553.66
8	Securities Premium Account	2,272.40	2,272.40	2,265.68	2,268.12
9	Net worth	4,388.91	4,388.91	3,771.74	3,977.65
10	Outstanding Redeemable Preference Shares	Nil	Nil	Nil	Nil
11	Debt Equity Ratio	2.80	2.80	2.67	3.25
12	Paid-up Debt Capital/Outstanding Debt	12,308.16	12,308.16	10,054.05	12,920.69
13	Earnings Per Share (Face value ₹10 per share) (for continuing and discontinued operations) - not annualized				
	- Basic (₹)	11.02	19.87	4.08	23.31
	- Diluted (₹)	10.97	19.77	4.06	23.22
14	Capital Redemption Reserve	Nil	Nil	Nil	Nil
15	Debenture Redemption Reserve	Nil	Nil	Nil	Nil
16	Debt Service Coverage Ratio	Not Applicable	Not Applicable	Not Applicable	Not Applicable
17	Interest Service Coverage Ratio	Not Applicable	Not Applicable	Not Applicable	Not Applicable

- Ness: The above financial Results were reviewed by the Audit Committee and thereafter approved and taken or record by the Board of Directors at their respective meetings held on October 21, 2022. The joint Statution, Auditors have expressed an unmodified opinion on the both Standalone and Consolidated financia statements for the year.
 Standalone Total Income from operations: ₹ 67.2.21 Cr/- and ₹ 1,293.47 Cr/-; (b) Net profit before tax ₹ 206.56 Cr/- and ₹ 385.90 Cr/- and (c) Net profit after tax. ₹ 158.71 Cr/- and ₹ 291.29 Cr/- for the quarter and ₹ 201.29 Cr/- for t
- ₹ 206.56 C/r, and ₹ 305.90 C/r; and (e) Net profit after tax: ₹ 158.71 C/r, and ₹ 291.29 C/r, for the quarter and Hally ware ended respectively.

 The above is an extract of the detailed format of Unauditind Financial Results filed with the Stock Exchanges under Regulation 33 and 52 of the SEBI (Listing Obligations and Disclosure Requirements) Regulations, 2015. The full format of the audited Financial Results are available on the websites of National Stock Exchange of India at www.nseindia.com/corporates, BSE Limited at www.bseindia.com/corporates and on the Company's website at www.reditacesesgrameen.in

 For the other line items referred in regulation 52(4) of the amended Listing Regulations, pertinent disclosures have been made to the Stock Exchange(s) and can be accessed through the website link given Invointo 3 allows.

For and on behalf of the Boar of CreditAccess Grameen Limite

Sd/-Udaya Kumar Hebbai Managing Director & CEC Date: October 21, 2022 Place: Bengaluru



zo, 7th Floor, G-Block, Bandra Kurla Complex, Bandra - East, Mumbai - 400 051, s**ite**: www.barodabnpparibasmf.in **- Toll Free**: 18002670189

NOTICE NO. 77/2022

Notice is hereby given that the Trustees of the Fund have approved distribution under Income Distribution of

ital Withdrawal ("IDCW") Options of the following Schemes at the stated rate per unit subject to available ributable surplus and fixed Thursday, October 27, 2022^ as the Record Date:

Name of the Scheme	Name of Plans/Options	Face value per unit (In ₹)	NAV per unit October 20, 2022	Distribution per unit#* (in ₹)
Baroda BNP Paribas Medium Duration Fund	Direct Plan - Monthly IDCW Option	10	10.3770	0.04
Baroda BNP Paribas Low	Defunct Plan - Monthly IDCW Option	10	10.4077	0.04
Duration Fund	Regular Plan - Monthly IDCW Option	10	10.2331	0.04
Baroda BNP Paribas Dynamic	Regular Plan - Monthly IDCW Option	10	10.1046	0.04
Bond Fund	Direct Plan - Monthly IDCW Option	10	10.2203	0.04
Baroda BNP Paribas Corporate	Defunct Plan - Monthly IDCW Option	10	10.0398	0.04
Bond Fund	Direct Plan - Monthly IDCW Option	10	10.0928	0.04
Baroda BNP Paribas Money Market Fund	Regular Plan - Monthly IDCW Option	1000	1006.7683	4.28
Baroda BNP Paribas Short Duration Fund	Direct Plan - Monthly IDCW Option	10	10.0683	0.04
Baroda BNP Paribas	Regular Plan - Monthly IDCW Option	10	10.6233	0.05
Conservative Hybrid Fund	Direct Plan - Monthly IDCW Option	10	12.3418	0.05
Baroda BNP Paribas Credit Risk Fund	Regular Plan - Monthly IDCW Option	10	11.2975	0.05
Baroda BNP Paribas Banking	Regular Plan - Monthly IDCW Option	10	10.0814	0.04
and PSU Bond Fund	Direct Plan - Monthly IDCW Option	10	10.0900	0.04
Baroda BNP Paribas Aggressive	Regular Plan - IDCW Option	10	14.2170	0.07
Hybrid Fund	Direct Plan - IDCW Option	10	15.5046	0.08
Baroda BNP Paribas Multi Cap	Regular Plan - IDCW Option	10	40.9510	0.21
Fund	Direct Plan - IDCW Option	10	42.2481	0.22

The distribution will be subject to the availability of distributable surplus and may be lower, depending or distributable surplus available on the Record Da

Need attribution amount will be paid to the unit holders under respective categories after deducting applicable taxes, if any,

for the units held in physical form, amount of distribution will be paid to all unit holders whose names ap in the records of the Registrar at the close of business hours on the record date and for units held in di form, the names appearing in the beneficial owners master with the Depository as on the record date be considered.

Pursuant to distribution under IDCW, NAV of the IDCW option of the scheme(s) would fall to the extent of payout and statutory levy (if applicable).

For Baroda BNP Paribas Asset Management India Private Limited (Formerly BNP Paribas Asset Management India Private Limited) (Investment Manager to Baroda BNP Paribas Mutual Fund)

financialexp.ep. .in

-

MUTUAL FUND INVESTMENTS ARE SUBJECT TO MARKET RISKS. READ ALL SCHEME RELATED DOCUMENTS CAREFULLY.

FROM THE FRONT PAGE

Adani mulls raising \$10 bn in fresh debt

The debt raising is separate to the company's plans to explore strategic equity investments in the group, the people said.

—BLOOMBERG

RIL Q2 profit misses estimates

This was supported by positive operating leverage and operational efficiencies in the retail segment, higher gas price realisation with an increase in ceiling price, and marginally higher volumes in the oil and gas segment, and an increase in Arpu (average revenue per user) and customer

evenue from Operations

Particulars

Coom.

ji income tax relation,
o profit or lass
Share of Other Comprehensive Income of assouTotal Other Comprehensive Income
Total Other Comprehensive Income
Total Comprehensive Income (Compressing Profit (Loss)
and Other Comprehensive Income (Comprising Profit (Loss)
and Other Comprehensive Income (Compressing Profit for the period attributable to:
Sharrholders of the Company
Nan-controlling interests

ther comprehensive income for the period attributable to hareholders of the Company on-controling interests

Paid up Equity Share Capital (Face Value Rs.1 each)

Particulars Total Income from Operations

Net Profit for the period (before Tax, Exceptional and/or Extraordinary items)

extraordinary items)
welt Profit for the period before tax (after Exceptional and/
extraordinary items)
welt Profit for the period after tax (after Exceptional and/or riod before tax (after Exceptional and/o

Extraordinary items)
Total Comprehensive Income for the period [Comprising Profit I (Loss) for the period (after tax) and Other Comprehensive

Particulars

Additional information on Standalone financial results is as follows

In terms of Regulation 33 of the SEBI (Listing Obligations and Disclosure Requirements) Regulations 2015, this Star Unaudited Consolidated Financial Results for the quarter and half year ended September 50, 2022 (Thundised Cor-Financial Results) Francial Results for the September 10, 1000 (Financial Results) for the "Corrgany") and its subsidiary Financial Results) For the Corpginy and its subsidiary logither referred to as the Group') has been reviewed by the Audi Committee and by the Board Of Undersor at their meeting had on Colober 20, 2023 and subjected to a limited review by the Statutory A

The Board of Directors of the Company at their meeting held on October 20, 2022 has declared an interim dividend of Rs 2/- per equity state of face value Rs 2/- for the financial year 2022-23. Record date for the purpose of interim dividend has been fixed or November 03, 2022-04 and the dividend will be paid on and laft brownerher 15, 2022-24. Adetailed note with regards to applicability of the rates for various categories on femithers and the documents that need to be submitted for nil or lower tax rate has been provided or the Company's website at https://www.haspecisimids.com/investor/disclosures/.

The above is an extract of detailed forms of quarterly financial results field with the Stock Exchanges under regulation 33 of the SEBI (Listing Obligations and Disclosure Requirements) regulations, 2015. The full format of the quarterly results are available or the veterities of the Stock exchanges where shares of the Company are listed i.e., www.bseindia.com and www.nseindia.com and www.nseindia.com and company are listed i.e., www.bseindia.com and www.nseindia.com and www.nseindia.com

come (after tax)] aid-up equity share capital (: 2/- each)

Other equity

Earnings Per Share (of Rs. 2/- each)

(a) Total Income from operations (b) Profit Before tax (c) Profit After tax

arai Reserve arning per Equity Share: goity shares of par value Rs 1 each

e tax relating to items that will be reclassifed

engagement in the digital services segment. However, the oil-to-chemical (O2C) segment's Ebitda was impacted by weak downstream chemical margins and the introduction of SAED, which was partially offset by firm transportation fuel margin. Excluding the impact of SAED, RIL's consolidated Ebitda came in at ₹38,702 crore, up 27.89by-o-y.

The revenue of the O2C segment for the quarter increased by 32.5% y-o-y to over ₹1.59 trillion, primarily on account of higher crude oil prices. Segment revenues for oil and gas (exploration & production) increased by 13.4.4% y-o-y to ₹3.852 croe, led by higher production and improved gas price realisation by the production and improved gas price realisation.

and improved gas price realisa-tion. Exports from RIL's India VIKAS LIFECARE LIMITED
CIN: L2511IDL1995PLC073719
(FORMERLY KNOWN AS VIKAS MULTICORP LIMITED)
office: G-134/1, East Punjabi Bagh New Delbi West Delbi

Website www.vikaslifecarelimited.com | Email: cs@vikaslifecarelimited.com | NAUDITED CONSOLIDATED FINANCIAL RESULTS FOR THE QUARTER AND HALF YEAR ENDED 30™ SEPTEMBER, 2022

503.58

164.10 93.63 18.25

245.85 266.06 266.06 249.91 511.92 511.92 289.66 2,894.68

39.7 4.5

3.16

(2.33) 1.37

32.42 0.24 32.66

The second section of the second section of the company have been prepared in accordance with hird AS year-rided under Section 133 the decir new with the relevant outside breumder and in terms of Regulation 33 of the SEBI Clusting Disligations and Disclosure Requirements] Regulation 2015.

The above Quarterly results have been reviewed by the Audit Committee and approved by the Board of Directors at their meeting held in October 21, 2022. The Statutory auditors have carried out a limited review of the results for the quarter and said year need september 30, 2022.

happiest minds
The Mindful IT Company

Born Digital . Born Agile

HAPPIEST MINDS TECHNOLOGIES LIMITED CIN: L72900KA2011PLC057931

Regd. Office:#53/1-4, Hosur Main Road. Madivala (next to Madivala Police Station)
Bengaluru 550 608. Kamatakı, India
bsite: www.happiestminds.com, Email: IR@happiestminds.com, Tel: +91 80 6196 0300 Extract of consolidated financial results for the quarter and half year ended September 30, 2022

30-Jun-22 Unaudited 9,219.74 210.51 9,430.25 9,186.28 243.97

4.17 248.14

0.6

7.06 266.06 10.67 245.85

> 262.72 846.62

Unaudited Unaudited 6,748.93 22,400.43 427.66 333.94 7,176.59 22,734.37

597.7

596.71

596.71

751.73

44.38 708.43 1,750.7

(11.17)

3.82

(0.96)

511.92 249.91

operations increased by 57.5 % to ₹86,382 crore against ₹54,844 crore in the corresponding quarter of the previous year, mainly due to higher price realisations despite lower downstream product volumes. The capital expenditure, including the exchange rate difference for the quarter, was ₹32,934 crore. Additionally, ₹88,078 crore was incurred towards the acquisition of spectrum by Reliance Jio Infocomm (RJIL). The gross debt as on September 30,0202, was ₹2.95 trillion versus ₹2.66 trillion as on March 31, 2022. The company March 31, 2022. The company attributed the increase in debt to higherworking capital with dis-location in energy markets, translation impact of foreign currency liabilities and first

- 3.04 350.87 3,908.55

(2.42

0.4

- 24.75 289.66 2,894.68

707.29 1,756.85 - (0.33) 707.29 1,756.52

546.72 996.95 4,626.78 1.27 - 24.42 547.99 996.95 4,651.20 13,312.38 9,288.94 10,977.83 17,327.94 4,386.12 8,989.18

For Vikas Lifecare Limited Sundeep Kumar Dhawan Managing director DIN: 09508137

(₹ in lakhs

(Unaudited)

5,935

5,935

4,444

2,846 55,652

3.12

30.09.2022 (Unaudited)

68,929

15,569

15,569

11,575

10,712 2,861 71,730

8.10

30.09.2022 (Unaudity of

35,933

8,011

8,011

5,941

2,861 71,730

59.64 1.57 230.4 916.1 instalment of the 5G spectrum payment acquired during the

payment acquired during the quarter. The company's net debt was at ₹93,253 crore as on September 30 versus ₹94,815 crore at the end of March.

Finance cost increased by Finance cost increased by 19,2 %9,000 to ₹4,554 crore against ₹3,819 crore in Q2F122 due to higher loan balances and tightening of monetary policy by the central bank. Cash and cash equivalents for RIL stoodat 72 trillion at the end of September 2022 quarter.

Mukesh Ambani, CMD, RIL, said, "The performance of our O2C business reflects subdued demand and weak margin environment a cross downstream

ronment across downstream chemical products. Transportachemical products. Transporta-tion fuel margins were better than last year but significantly lower sequentially. The segment performance was also impacted by the introduction of special additional excise duties during the quarter to ensure stable sup-ply and lower volatility in the domestic market. "Our domestic oil & gas busi-ness continued to deliver polyst

nesscontinued to deliver robust performance maintaining pro-duction at 19 MMSCMD levels in the KC D6 block, significantly enhancing energy security for the country. We are confident of commissioning MJ Fields by year end."

This Diwali, only the rich are on a spending spree

He added that the premium and lifestyle segments are doing well, having high threshold to absorb inflation.

absorb inflation.

Commenting on the festive season, Nitin Bir, vice-president, Infiniti Mall, Mumbai, said, "The slowdown induced by the pandemic is gradually diminishing and this year we have witnessed the festive spirit gain momentum. We have seen an increase in seading capacity for products. spending capacity for products as well as services. We are as well as services. We are expecting steadygrowth in sales that will outgrow the numbers achieved since 2019. We expect an increase of approximately 30% in sales this year during the festive quarter."

Apple fairer than Google, says CCI

Google, says CCI

The CCI noted that Google's business modelis driven with an intent of increasing users on its platforms which gives it an upper hand in showcasing its services such as its search browser and other apps first to the users through exclusive licensing agreements with handset makers. This deprives smartphone makers and app developers of the chance to present heir apps or services to the customers. Further, the end users also don't get the choice to access app stores to source content or avail other services, the CCI said.

"There might be some

"There might be some degree of competition between the two mobile ecosystems, ie, Android and Apple, however, that is limited at the time of deciding as to which device to buy," the regulator said, adding, "At that stage also, the primary and the most significant factor in the mind of an end user is the hosterinary endications of the said and the said significant factor of the hosterinary endications and the said and the most significant factor with the hosterinary endications and the said and hardware specification and the device price."

device price."
Currently, Google's Android
has a market share of about
95% in India, while Apple iOS
has about 4% in the mobile
operating system market.
Meanwhile, reacting to the
penaltyleviedbythe CCI, Google
on Friday said it will review the
CCTSpenalty order to evaluate is
next steps. "Android has created
more choice for everyone and next steps. Android nas created more choice for everyone and supports thousands of successful businesses in India and around the world. The CCTs decision is a major sethack for Indian consumers and businesses, opening serious security risks for Indians who trust Android's security features and raising the security features, and raising the cost of mobile devices for Indi-ans," a Google spokesperson said

Direct tax mop-up may beat BE by 30%

Despite the excised uty on petrol and diesel in May that may lead to a revenue loss of ₹60,000-70,000 crore in FY23, the official said indirect tax receipts may be a little higher than the ₹13.3 trillion budgeted.

The Centre's goods and services tax (C-GST) collections may exceed the target by ₹1 trillion, while the customs duty targets will be met, he added.

The Centre's gross direct tax

The Centre's gross direct tax collections for FY23BE is ₹14.2 trillion (almost the same as was the actual collection in FY22), but the collections are likely to be about ₹3.8 trillion more than the BE. Direct tax receipts grew

by 49% on year in FY22. Over a two-year period since FY21, the collections will see a growth of over 90%, the official noted. Of course, the persistently high inflation is one reason behind the sharpincrease in tax collections, as it helped boost corporate earnings. Meanwhile, the income tax department is coine a fler tax

Meanwhile, the income tax department is going after tax evaders by sending nears 50,000 notices to people, including online gaming participants who made huge gains, the official said. About 300,000 updated income tax returns (ITR-U) have been filed by these people and they have already coughed up \$2.00 crore so far and more are expected in the coming months.

and more are expected in the coming months.

The department has detected that players madewins to the tune of ₹58,000 crore in one Mumbai-based garning portal but have not paid any taxes. Similarly, the indirect tax department has served a ₹21,000-crore GST notice to Bengaluruhased online gaming commany crore GST notice to Bengalum-based online gaming company Gameskraft Technology (GTPL) for not collecting taxes. The income tax department is also probing Gameskraft for not deducting TDS. Eventhough the growth rate may moderate in the second half of FY23, the monthly GST collections may average about

collections may average about ₹1.53 trillion in FY23, which analysts say could fetch the Centre an extra ₹1.5 trillion (before devolution).

The Centre's gross tax revenue (GTR) may be around \$31.5 trillion in FY23,₹3.9 trillion or 14% more than the BE of ₹27.6 trillion. The net (post-₹27.6 trillion. The net (post-devolution) tax revenue for the Centre could be around ₹2.5 trillion higher than the BE of ₹19.3 trillion. However, non-tax revenues may see some shortfall in FY23 as the dividend receipts from the RBI may have been ₹25,000-30,000 crore less than assumed in the Budget and assumed in the Budget and some shortfall is seen in disin-

some shortfall is seen in disin-vestment revenue receipts tar-getoff 65,000 crore for the year. Besides additional tax rev-enues, the government is bank-ing on revenue expenditure rationalisation to keep the fiscal deficit within 6.4% of GDP for F723. The comfort from tax rev-enues led the Centre to trin its gross market borrowing target for the second half of this fiscal by ₹10,000 crore.

HUL profit up 20% in Q2

Savings in several areas and a reduction in advertisement spends had helped HUL hold Ebitda margins at 23.2%, he added

Ebitda margins at 23,2%, he added.

Tivari further said the demand environment remains challenging with inflation impacting consumption. The softening prices of some commodities, largely palmol would lead to sequential improvement in gross margins, he added.

Elaborating on industry trends during the quarter, Mehtasaid premium brands are growing at a faster rate than popular brands are growing faster than the mass brands. 'Price point packs are growing faster than the mass brands.' Price point packs are growing faster when times are tough, the poor get hit more and people with more disposable income look at a better value, "Mehtasaid.

VIL'S ₹1,600-crore

VIL's ₹1,600-crore debentures to ATC

The maximum term of OCD is 18 months from the date of issue and allotment of the first tranche of OCDs. The OCDs provide options to investors to convert the debt into equity in case of non-payment of dues and interest within stipulated timelines. VIL said "the preferential issuewouldbe subject to certain conditions precedent, including conditions precedent, including

VII. said "the preferential issue-would besubject to certain conditions precedent, including inter alia the approval of the shareholders of the company and the government of India having converted the interest from deferment of adjusted gross revenue and spectrum dues owed by the company? VII.also owes \$7,000 cornet on the respective that the visual saked it to settle the full amount by November and or lose access to the towers. The VII.bas on November 21 to seek approval of shareholders for the access to the towers. VII.bas opten of a Seek provided for converting about \$15,000 corre of interest liability payable to the government into equity, which will amount to acound 33% stake in the company while promoters' holding will come down from the ordinary to the ordinary the company while promoters' holding will come down from the same control of the company while promoters' holding will come down from the company while promoters' holding will come down from the company while promoters' holding will come down from the company while promoters' holding will come down from the company while promoters' holding will come down from the company while promoters' holding will come down from the company while promoters' holding will come down from the company while promoters' holding will come down from the company while promoters' holding will come down from the company while promoters' holding will come down from the company while promoters' holding will come down from the company while promoters' holding will come down from the company while promoters' holding will come down from the company while promoters' holding will come down from the company while promoters' holding will come the company while promoters' holding will come down from the company while promoters' holding will come the co

the company while promoters' holding will come down from 74.99% to 50%.

■ BENGALURU

Place: Bengaluru, India Date: October 20, 2022

Sd/-Managing Director & Chief Financial Officer -

en under my have — 21/10/2022. BY OBJER OF THE COURT Asst. Commissioner, Bangalore North Sub Division, Bangalore.

CreditAccess

Unaudited Co

Net Profit for the period before Tax and after Exceptional and/or Extraordinary items Net Profit for the period after Tax, Exceptional and/or Extraordinary items Total Comprehensive Income for the period (Comprising Profit/ (Loss) for the period (after tax) and Other Comprehensive Income (after tax) Paguity Share Capital

Paid-up Debt Capital/Outstanding Debt
Earnings Per Share (Face value ₹10 per share)
(for confluing and discontinued operations)
- not annualized

8 Securities Premium Account

14 Capital Redemption Reserve
15 Debenture Redemption Reserve
16 Debt Service Coverage Ratio
17 Interest Service Coverage Ratio

- Basic (₹)

lace: Bengaluru

IN THE COURT OF THE ASSISTANT COMMISSIONER, BANGALORE NORTH SUB DIVISION, AT BANGALORE. R.A. (TLK) No. 52/2022 BETYEEN G.P.Mettech India Pvt. Ltd., Repel by its M. (Copal) K.N. Gopal AND

same failing wma., No. 2. 21 A Narasimha Reddy, S/o A. Doresw Reddy, R/at Vaderahali Village, Yalah Hobil, Yalahawa Taluk, Bengaluru District Will be placed ex-parte.

CIN: L51216KA1991PLC053425

814.31

229.01

229.01

176.15

1,960.40

2,272.40 4,388.91

12,308.16

otes:
The above financial Results were reviewed by the Audit Committee and thereafter approved and taken on record by the Board of Directors at their respective meetings held on October 21, 2022. The joint Statutory Auditors have expressed an unmodified opinion on the both Standalone and Consolidated financial settlements for the years.

Standalone Total Income Standalone Total Income Standalone and R. 1,293.47 C/r.; (b) Net profit before tax:

Standalone Total Income 305 SO C/r.; and (c) Net profit after tax x 115.71 C/r. and x 291.29 C/r. for the quarter and

₹206.56 C/r. and ₹385.90 C/r. and (2) Net profit after tax ₹1.283.47 C/r. (b) Net profit ₹206.56 C/r. and ₹385.90 C/r. and ₹395.90 C/r. and ₹

... RDER OF THE COURT ommissioner, Bangalore orth Sub Division, Bangalore.

CREDITACCESS GRAMEEN LIMITED

Sept 30, 2022 | Sept 30, 2022 | Sept 30, 2021 | March 31, 2022

(Aud 2,750.13

480.79

480.79

357.10

1,553.66

2,268.12 3,977.65

12,920.69

23.22 Nil

Udaya Kumar Hebbar Managing Director & CEO

618.58

78.79

78.79

59.70

2,265.68

3,771.74

10,054.05

Regd. & Corp. Office: No. 49, 46th Cross, 8th Block, Jayanagar, (Next to Rajalakshmi Kalyana Mantap) Bengaluru KA-560070 IN

1,574.83

417.82

417.82

315.71

12,308.16

19.77 Nil

dated Financial Result for the quarter and ar ended September 30, 2022

22 10 2022 ಶನಿವಾಗ

ಸಮುದ್ರದಲ್ಲಿ ಮುಳುಗುತ್ತಿದ್ದ ನಟ ಅಖಿಲ್ ರಾಜ್ ರಕ್ಷಣೆ

ಗೋಕರ್ಡ: ಇಲ್ಲಿಯ ಕುಡ್ಡೆಯಲ್ಲಿ ಶುಕ್ರವಾರ ಮಧ್ಯಾಪ್ನ ಸಮುದ್ರದಲ್ಲಿ ಈಜಾಡಲು ತೆರಳಿ, ಆಲೆಯ ರಭಕ್ಕೆ ಕೊಟ್ಟಮೋಗುತ್ತಿದ್ದ ತೆಲಗು ನಟರೊಬ್ಬರನ್ನು ರೆಕ್ಷಸಲಾಗಿದೆ. ಪೈದರಾಬಾದಿನ ಆಖರ್ ರಾಜ್ (26) ರೆಕ್ಷಸಲಾದ ನಟ. ಅವರು ಹತ್ತು ಗೆಳೆಯರ ಜತೆ ಗೋಕರ್ಣಕ್ಕೆ ಬಂದಿದ್ದರು. ಇಲ್ಲಿಯ ಕುಪ್ಲೆ ಕಡಲತೀರದಲ್ಲಿರುವ ಖಾಸಗಿ



ರೆಸಾರ್ಟಿನಲಿ ಉಳಿದುಕೊಂಡಿದರು. ಅಲೆಯ ರಭಸಕ್ಕೆ ಮುಳುಗುತ್ತಿರುವುದನ್ನು ಗಮನಿಸಿದ ಮಿಸ್ಟಿಕ್ ಗೋರ್ಕಾ ಎಡ್ವೆಂಚಸ್ಟ್ ತಂಡದ ಸಿಬ್ಬಂದಿ ಸ್ಟೀಡ್ ಬೋಟ್ ಮೂಲಕ ಅವರನ್ನು ಸಿಬ್ಬಂದ ಸ್ಪೀಟ್ ಬುಕ್ಟಾ ಬುಕ್ಕಾ ದಡಕ್ಕೆ ಎಳೆತಂದು ರ ಕಾರ್ಯಾಚರಣೆಯಲ್ಲಿ ಆದಿತ್ಯ ಕ ಶೇಖರ್ ಹೆರಿಕಾಂತ ಭಾಗವಹಿಸಿದ್ದರು.

ನಾಡುಕರುನಾಡು

homefirst

ಹೋಮ್ ಫಸ್ಟ್ ಫೈನಾನ್ಸ್ ಕಂಪನಿ ಇಂಡಿಯಾ ಲಿಮಿಟೆಡ್ CIN: L65990MH2010PLC240703, ಮಾಸ್ಟರ್ಟ: homefirstindia.com ದೂ ನಂ.: 180030008425 ಇ–ಮೇಲ್ ಐಐ: loanfirst@homefirstindia.com

ಸ್ವಾಧೀನ ಸೂಚನೆ ಚ್ರಾರೂಲ್ಸ್ 2002 ರ ನಿಯಮ 8 ರ ಸಬ್–ನಿಯಮ (1) ರ ಅಡಿಯಲ್ಲಿರುವ ಅಧಿಸೂಚನೆ ರ ಸೆಕ್ಷರ್ 13 (2) ರ ಅದಯಲ್ಲಿ, ದೀಕ್ಷ್ಯ / ಸಾಲಗಾರರನ್ನು ಕರೆಸಿಕೊಳ್ಳುವ ಮೂಲಕ, ಮಾಕಿ ಉಳಿರಿಯವ ಹೇತನ್ನು ಪಾಪತಿಸಲು 16 ದಿನಾಂಗಳಲ್ಲಿ ನೀಡಲಾದ ನೋಟಗಳ ಅವರಗಾವಾಗಿ, ಮೊದ್ದರ್ ಫ್ರಗ್ ಫೈನ್ಯಾಕ್ಸ್ ಕರನಿ ರಂಭಿಯಾ ಲಿಮರ್ಟಿಕ್ ಅರಕ್ಷಿತ್ರ. ಮಾಡಲಾಗಿದೆ, ಅದು ನೀಟರಗಳನ್ನು ಸ್ಥಳಕಾರಿ ಮಾಂಗಾರರವಾಗಿ ದಿನವೇಗಳು ಪಾತಿ, ಅವನ್ನು ಪ್ರಾಥ್ಯ ಸಾಲಗಾರರ ಎಂದಿನಂಗ ಪಾತ ಪಾಪತಿಸಲಿಕಾದ ಪಡವನ್ನು ಪಾಪತಿಸಲು ವಿಧಲಾಗಿದ್ದರು, ಆಪ್ತೆರಿಂದ ಹೊರಡು ಪಕ್ಷ ಫೈನ್ಸಾಕ್ಸ್ ಕಂಪಿನ ಮತ್ತು ಸರ್ಕ್ ಸಾಯರು ಸಕ್ಷಕ್ಷಗಳ ಮುಂದಿನ ಸಕ್ಷಕ್ಷಗಳ ವಿಶ್ವವಾಗಿ ಸರ್ಕಿಸಿ ನೀಟರಾದ ಪಕ್ಷನ್ನು ಮೊಂದಿದೆ. ಈ ಕಳೆಗು N2 ರ ನಿಯಾಮಗಳೊಂದಿಗೆ ಓದಿ, ಕೆಳಗೆ ತಿಳಿಸಿದಂತೆ ಸಂತ್ಯಕ್ಷ ಸ್ಥಭಗಳ ಒಪ್ಪ ನೀಡಲಾಗಿದೆ.

ಕ್ರ ಸಂ.	ಸಾಲಗಾರರ ಹೆಸರು	ಅಡಮಾನದ ಆಸ್ತಿಯ ವಿವರಣೆ	ತಗಾದೆ ಸೂಚನೆಯ ದಿನಾಂಕ ನಿಯಮ 13 (2)	ತಗಾದೆ ಸೂಚನೆಯ ದಿನಾಂಕದಿಂದ ಒಟ್ಟು ಬಾಕಿ (ರೂ.)	ಸ್ವಾಧೀನ ಪಡಿಸಿಕೊಂಡ ದಿನಾಂಕ
1	ಗಿರೀಶ್ ಎನ್, ಪುಟ್ಟಮ್ನ ಗಾಳಿಹನುಮಯ್ಯ	ಸೈಟ್ ಸಂಖ್ಯೆ 9, ಖಾತಾ ಸಂಖ್ಯೆ 59, ಸಿಂಗಾಪುರ ಗ್ರಾಮ ಯಲಹಂಕ ಹೋಬಳಿ, ಬೆಂಗಳೂರು ಉತ್ತರ ತಾಲ್ಲೂಕು ಬೆಂಗಳೂರು ಕರ್ನಾಟಕ 560097	10-08-2022	18,43,767	19-10-2022
2	ಕೇಜಸ್ವನಿ ಹೆಚ್ ಎಸ್, ಗಣೇಶ್ ಐ ಐ	ಸೈಟ್ ನಂ. 40, ಸೈಟ್ ನಂ.ಗಳು 38,39 ಮತ್ತು 40 ರಲ್ಲಿ, ಹಳೆಯ ಮೌಲ್ಯಮಾನನ ಸಂಖ್ಯೆ 59/1 ಮತ್ತು 59/2, ಹಾಲಿ ಮೌಲ್ಯಮಾನನ ಸಂಖ್ಯೆ 59, ಖಾತಾ ಸಂಖ್ಯೆ 59, ಚಿಕ್ಕಬಣ್ಣವರ ಗ್ರಾಮ, ಯಶವಂತಪ್ರಕ ಹೋಬಳಿ, ಬೆಂಗಳೂರು ಉತ್ತರ ಬೆಂಗಳೂರು ಕರ್ನಾಟಕ 560090	10-08-2022	15,73,298	19-10-2022
3	ಪುಷ್ಪಲತಾ ಕೆ ವಿ, ಸ್ಪೂರ್ತಿ ಕೆ	ಸೈಟ್ ಸಂಖ್ಯೆ 17, ತೆಟ್ಟಿಹಳ್ಳ ಗ್ರಾಮ ಯಶವಂತಪುರ ಹೋಳ ಬೆಂಗಳೂರು ಉತ್ತರ ಸೈಟ್ ಸಂಖ್ಯೆ 17 ಆಸೆಸ್ಟೆಂಟ್ ಸಂಖ್ಯೆ 28,4 ಶಿಟ್ಟಹಳ್ಳ ಗ್ರಾಮದಲ್ಲಿದೆ ಯಶವಂತಪುರ ಹೋಬಳಿ ಬೆಂಗಳೂರು ಉತ್ತರ ಹಾಲ್ಲೂಕು ಬೆಂಗಳೂರು ಕರ್ನಾಟಕ 560015	10-08-2022	10,68,609	19-10-2022

ಹಲ್ಲಾ ಅರ್ಜಿಯಲ್ಲಿ ಮಹಲದಲ್ಲಿ ಮಾಲದ ದಾರಿ ದಾರ್ಥವನ್ನು ಕೂಡಿಗೆಯಾಗಿ ಮಾಡು ಮಾಡು ದಿರ್ಧಾಜ ಧಿನಗಳಿಸುತ್ತದೆಯೇ, ನಾಲಾಗುವುದಿ, ನಾಲಾಗುವುದಿ, ಮಾಲದಾರ್ಯವನ್ನು ಮತ್ತು ಸರ್ವಾವಿನಗಳ ನಾರ್ಯ ಕೂಡಿಸುತ್ತದೆಯೇ, ನೇಗೆ ವಿರುವಣ ಪ್ರಧಾಣ, ಕೇಸಿದುವರು ಈ ಮೇಲೆ ಸೂಚಿಸಿ, ನಿರ್ದಾಪಣ ಪರ್ಕ್ಷಿಯವನ್ನು ಸರ್ವಾಪಣ ಪ್ರಕಾಣ ಸಂಚಿಸಿದರುವುದೆ, ಸರ್ವಾಪಣ ಪರ್ಕ್ಷಿಯವನ್ನು ಸರ್ವಾಪಣ ಪ್ರಕಾಣ ಸಂಚಿಸಿದರುವುದೆ, ಸರ್ವಾಪಣ ಪರ್ಕ್ಷಿಯವನ್ನು ಸರ್ವಾಪಣ ಪ್ರಕಾಣ ಸರ್ವಿಷ್ಠ ಸರ್ವಾಪಣ ಪರ್ಕ್ಷಿಯ ಸರ್ವಾಪಣ ಪರ್ವಹಿಸುತ್ತದೆಯೇ ಮಾಡುವುದು ಸರ್ವಾಪಣ ಪರ್ಕ್ಷಿಯ ಸರ್ವಾಪಣ ಪರ್ವಹಿಸುತ್ತದೆಯೇ ಮಾಡುವುದು ಸರ್ವಾಪಣ ಪರ್ವಹಿಸುತ್ತದೆಯೇ ಮಾಡುವುದು ಸರ್ವಾಪಣ ಪರಕ್ಷ ಸ್ಥಾಪಣ ಪರ್ಕ್ಷ ಸ್ಥಾಪಣ ಪ್ರಕಾಣ ಪರ್ಕ್ಷ ಸ್ಥಾಪಣ ಪರ್ಕ್ಷ ಸ್ಥಾಪಣ ಪರ್ಕ್ಷ ಸ್ಥಾಪಣ ಸರ್ವಾಪಣ ಪರ್ಕ್ಷ ಸ್ಥಾಪಣ ಪರ್ಕ್ಷ ಸ್ಥಾಪಣ ಪರ್ಕ್ಷ ಸ್ಥಾಪಣ ಪರ್ಧಿಷ್ಟ ಸರ್ವಾಪಣ ಪರ್ಕ್ಷ ಸ್ಥಾಪಣ ಪರ್ಕ್ಷ ಸ್ಥಾಪಣ ಸರ್ವಹಿಸುತ್ತದೆಯೇ ಮಾಡುವುದು ಸರ್ವಾಪಣ ಸರ್ವಹಿಸುತ್ತದೆಯೇ ಸರ್ವಹಿಸುತ್ತದವೆಯೇ ಸರ್ವಹಿಸುತ್ತದವೆಯೇ ಸರ್ವಹಿಸುತ್ತದೆಯೇ ಸರ್ವಹಿಸುತ್ತದೆಯೇ ಸರ್ವಹಿಸುತ್ತದೆಯೇ ಸರ್ವಹಿಸುತ್ತದೆಯೇ ಸರ್ವಹಿಸುತ್ತದೆಯೇ ಸರ್ವಹಿಸುತ್ತದೆಯೇ ಸರ್ವಹಿಸುತ್ತದವೆಯೇ ಸರ್ವಹಿಸುತ್ತದೆಯೇ ಸರ್ವಹಿಸುತ್ತದೆಯೇ ಸರ್ವಹಿಸುತ್ತದೆಯೇ ಸರ್ವಹಿಸುತ್ತದವೆಯೇ ಸರ್ವಹಿಸುತ್ತದೆಯೇ ಸರ್ವಹಿಸುತ್ತದೆಯೇ ಸರ್ವಹಿಸುತ್ತದೆಯೇ ಸರ್ವಹಿಸುತ್ತದೆಯೇ ಸರ್ವಹಿಸುತ್ತದವೆಯೇ ಸರ್ವಹಿಸುತ್ತದೆಯೇ ಸರ್ವಹಿಸುತ್ತದವೆಯೇ ಸರ್ವಹಿಸುತ್ತದೆಯೇ ಸರ್ವಹಿಸುತ್ತದೆಯೇ ಸರ್ವಹಿಸುತ್ತದೆಯೇ ಸರ್ವಹಿಸುತ್ತದೆಯೇ ಸರ್ವಹಿಸುತ್ತದೆಯೇ ಸರ್ವಹಿಸುತ್ತದೆಯೇ ಸರಸ್ತಹಿಸುತ್ತದೆಯೇ ಸರ್ವಹಿಸುತ್ತದೆಯೇ ಸರಹಿಸುತ್ತದವೆಯೇ ಸರಸ್ತಹಿಸುತ್ತದೆಯೇ ಸರ್ವಹಿಸುತ್ತದೆಯೇ ಸರ್ವಹಿಸುತ್ತದೆಯೇ ಸರಹಿಸುತ್ತದೆಯೇ ಸರ್ವಹಿಸುತ್ತದೆಯೇ ಸರ್ವಹಿಸುತ್ತದೆಯೇ ಸರ್ವಹಿಸುತ್ತದೆಯೇ ಸರ್ವಹಿಸುತ್ತದೆಯೇ ಸರ್ವಹಿಸುತ್ತದೆಯೇ ಸರ್ವಹಿಸುತ್ತದೆಯೇ ಸರ್ವಹಿಸುತ್ತದವೆಯೇ ಸರ್ವಹಿಸುತ್ತದೆಯೇ ಸರ್ವಹಿಸುತ್ತದೆಯೇ ಸರ್ವಹಿಸುತ್ತದೆಯೇ ಸರ್ವಹಿಸುತ್ತದೆಯೇ ಸರವಹಿಸುತ್ತದೆಯೇ ಸರಹಿಸುತ್ತದೆಯೇ ಸರವಹಿಸುತ್ತವೆಯೇ ಸರ್ವಹಿಸುತ್ತವೆಯೇ ಸರವಹಿಸುತ್ತವೆಯೇ ಸರವಹಿಸುತ್ತವೆಯೇ ಸರವಹಿಸುತ್ತವೆಯೇ ಸರ್ವಹಿಸುತ್ತವೆಯೇ ಸರ್ವಹಿಸುತ್ತವೆಯೇ ಸರ್ವಹಿಸುತ್ತವೆಯೇ ಸರ್ವಹಿಸುತ್ತವೆಯೇ ಸರವಹಿಸುತೆಯೇ ಸರ್ವಹಿಸುತ್ತವೆಯೇ ಸರವಹಿಸುತ್ತವೆಯೇ ಸರ್ವಹಿಸುತ್ತವೆಯೇ ಸರ್ವಹಿಸುತ್ತವೆ

ದಿನಾಂಕ: 22-10-2022, ಸ್ಥಳ: ಬೆಂಗಳೂರು ಸಹಿ/- ಅಧಿಕೃತ ಅಧಿಕಾರಿ, ಹೊಮ್ ಫಸ್ಟ್ ಫೈನಾನ್ಸ್ ಕಂಪನಿ ಇಂಡಿಯಾ ಲಿಮಿಟೆಡ್



PROTECTING INVESTING FINANCING ADVISING

ಸ್ವಾಧೀನ ಸೂಚನೆ – ನಿಯಮ 8 (1)ರನ್ನಯ

ಹಿದಾರು ಅಧ್ಯ ರರ್ವಾಶೌಸಿಂಗ್ ಕೈಗಾಕ್ಸ್ ರಿಮಿಟೆಕ್ ಇದರ ಅಧ್ಯಕ್ಷ ಅಧಿಕಾಯವಾಗಿದ್ದು, ಸೊಮ್ಮವಿಕೊಂಡ್ ಮತ್ತು ಕಾರ್ಗ್ಸ್ಟರ್ನ್ ಅಫ್ ವೈಸಾರ್ಯ ಅಸಿಸ್ಟ್ ಎಸ್.ಎಸ್.ಪರ್ನಾಶಿಎಂಗ್ ಅರ್ಜ್ ಸೊಮ್ಮಿಟ ಎರಡ್ನ ಆಕ್ಟ್ 7000 ಪ್ರಕಾಣ ಮಾಡು ಅಧೀಕರಣವು, ಅಂ 10(11) ಅಕ್ಷೇ ಅವರನ್ನು ನಿಯಮ. ನಿರಂತ ಮೊಸೆ ಪ್ರೀಟರಕ್ಕೆ (ಎಸ್.ಪರ್ಸ್ಟರ್ಯ) ನಿರುವ ಮೇಲೆ ಕಾರ್ಯದೇಶಿ ಪ್ರಕಾಣ ಮಾಡುವ ಅಧಿಕಾರ ಚರಾಯಿ. ಎಡ್ಡಾರ್ಡ್ ಸೋರ್ಟನ್ನು ಸೇವಿಕ್ಕು ಸೇವಿಕ ಮನೆ ಸಾಕಾರಣ ಮತ್ತು ಜಿನ್ನು ಅರ್ಥ (ಎ) ಮತ್ತು ಬಸ್ತೆ ಜಾಗೂ ಇತರೆ ಖರ್ಚ್ ವೆಚ್ಚರ್ಗಿಸಿದ್ದುಗೊಂಡಂತೆ ಈ ಸೂಚನೆಯು ತಲುಸಿದ ದಿನಾಂಕರಂಡ 60 ಕೊಡಗಾ ಸಾವನಿಸು ಕೊರಡಲಾಗಿದೆ.

ಂಡಗತೋಗಾಗಿ ಮಾಡುಕಲು ಕೋರಣಗಳು.

ಹಾಲಾರಾ ಮೇ ನಾವನೆ ಮಹಲು ಎಭಲಾಗುವುದರಿಂದ, ನೋಟಗನ್ನು ಸಾಲಗಾರರಿಗೆ ವಾಗೂ ಸಾರ್ವಜನಕರಗೆ ನೀಡಿದ್ದು, ಕೇಳೆ ಸಹಿ ಮಾಡಿದರು ಅರಕ್ಷಕ ಆರಂಭಾಗುವುದರಿಂದ ನೀಟಿಸುತ್ತಿದ್ದಾರೆ.

ಇದನ್ನು ತಟ್ಟಿಗೆ ಹೆಚ್ಚಿಸಿದೆ ಸೇವಿ ಮಾಡಿದರು ಪರೀಷ್ಟಿಗಳು ಕೆಟ್ಟಿಗಳು ಸಂಕ್ಷೆ ಮಾಡುವುದ ಅರಕ್ಷಕ ಮಾಡುವುದ ಅರ್ಥನೆ ಮಾಡುವುದು ಕೆಲ್ಲ ಇದನ್ನು ತಟ್ಟಿಗಳು ಸ್ಥಾನಿಗೆ ಪಡೆದಿದ್ದಾರುವುದೆ ತೆಗೆ ಮಾಡುವಿದು ಕಲಂ (ಇತ್ತಿಯ ಸಂಕ್ಷೆ ಮಾಡುವುದು ಹೆಚ್ಚಿಸಿದ್ದಾರೆ. ಸ್ಥಾನಿಸುತ್ತಿದ್ದಾರೆ ಮಾಡುವುದು ಪರೀಷ್ಟಿಗಳು ಸಾರ್ವಜನಿಯ ಸಂಕ್ಷೆ ಮಾಡುವುದು ಪರೀಷ್ಟಿಗಳು ಸಾರ್ವಜನಿಯ ಸಂಕ್ಷೆ ಮಾಡುವುದು ಪರೀಷ್ಟಿಗಳು ಮಾಡುವ ಪ್ರತಿಕ್ಷವಾಗಿ ಮಾಡುವುದು ಪ್ರತಿಕ್ಷವಾಗಿ ಮಾಡುವುದು ಪ್ರತಿಕ್ಷವಾಗಿ ಸ್ಥಾನಿಸುತ್ತಿದ್ದಾರೆ. ಮಾಡುವುದು ಪ್ರತಿಕ್ಷವಾಗಿ ಮಾಡುವುದು ಪ್ರತಿಕ್ಷವಾಗಿ ಮಾಡುವುದು ಪ್ರತಿಕ್ಷವಾಗಿ ಮಾಡುವುದು ಪ್ರತಿಕ್ಷವಾಗು ಮಾಡುವುದು ಪ್ರತಿಕ್ಷವಾಗಿ ಮಾಡುವವಿದ್ದು ಪ್ರತಿಕ್ಷವಾಗಿ ಮಾಡುವುದು ಪ್ರತಿಕ್ಕಿಗೆ ಮಾಡುವುದು ಪ್ರತಿಕ್ಷವಾಗಿ ಮಾಡುವುದು ಪ್ರತಿಕ್ಷವಾಗಿ ಮಾಡುವುದು ಪ್ರತಿಕ್ಷವಾಗಿ ಮಾಡುವುದು ಪ್ರತಿಕ್ಷವಾಗಿ ಮಾಡುವುದು ಪ್ರತಿಕ್ಷವಾಗಿ ಮಾಡುವುದು ಪ್ರತಿಕ್ಷವಾಗಿ ಮಾಡುವುದಿದ್ದು ಪ್ರತಿಕ್ಷವಾಗಿ ಮಾಡುವುದು ಪ್ರತಿಕ್ತವಾಗಿ ಮಾಡುವುದಿದ್ದು ಪ್ರತಿಕ್ಷವಾಗಿ ಮಾಡುವುದಿದ್ದು ಪ್ರತಿಕ್ಷವಾಗಿ ಮಾಡುವುದಿದ್ದು ಪ್ರತಿಕ್ಷವಾಗಿ ಮಾಡುವುದಿದ್ದು ಪ್ರತಿಕ್ಷವಾಗಿ ಮಾಡುವುದು ಪ್ರತಿಕ್ಷವಾಗಿ ಮಾಡುವುದಿಗೆ ಮಾಡುವುದಿದ್ದು ಪ್ರತಿಕ್ಷವಾಗಿ ಮಾಡುವುದಿದ್ದಿದ್ದಿದ್ದಿದ್ದು

ಆಸ್ತಿಯ ವಿವರ ಬಾಕಿ ದೊತ್ತ (ಇ) ವಿ.ಪಿ.ಖಾತ ನಂ.245/112/527 ರಿಂದ ರೂಪುಗೊಂಡ | ALLOWARD Clear and studyine. URANNING ASSISTANCE IN CONTROL IN C

happiest minds The Mindful IT Company Born Digital . Born Agile

ಹ್ಯಾಪಿಯೆಸ್ಟ್ ಮೈಂಡ್ಸ್ ಟೆಕ್ಸಾಲಜಿಸ್ ಲಿಮಿಟೆಡ್ CIN: L72900KA2011PLC057931 ಕಳೇರ: 53/1-4, ಮೊಸೂರು ಮುಖ್ಯ ರಕ್ಷಿ ಮಡಿಪಾಳ, ಬೆಂಗಳೂರು – 560 80, ಕ biske www.happesimids.com, Ent. #1 Ri@happiestmids.com, Tet. #91 80 6186

ಸೆಪ್ಟೆಂಬರ್ 30, 2022ಕ್ಕೆ ಕೊನೆಗೊಂಡ ತ್ರೈಮಾಸಿಕ ಮತ್ತು ಅರ್ಧವಾರ್ಷಿಕದ ಒಗ್ಗೂಡಿತ ಆರ್ಥಿಕ ಫಲಿತಾಂಶಗಳ ಉದ್ದತ ಭಾಗ

			(ಲಕ್ಷ ರೂಗಳಲ್ಲಿ)
ವಿಪರಗಳು	30.09.2022ಕ್ಕೆ ಕೊನೆಗೊಂಡ ತ್ರೈಮಾಸಿಕ (ಅಪರಿಕೋಧಿತ)	30.09.2022ಕ್ಕೆ ಕೊನೆಗೊಂಡ ಅರ್ಥವಾರ್ಷಿಕ (ಅಪರಿಶೋಧಿತ)	30.09.2021ಕ್ಕೆ ಕೊನೆಗೊಂಡ ತ್ರೈಮಾಸಿಕ (ಅಪರಿಕೋಧಿತ)
ಕಾರ್ಯಾಚರಣೆಗಳಿಂದ ಒಟ್ಟು ಆದಾಯ	35,933	68,929	27,412
ಸದರಿ ಅವಧಿಗೆ ನಿವ್ವಳ ಲಾಭ (ತೆರಿಗೆ, ವಿನಾಯತಿಯ ಮತ್ತು/ಅಥವಾ ಅಸಾಮಾನ್ಯ ಐಟಂಗಳಿಗೆ ಮುನ್ನ)	8,011	15,569	5,935
ತೆರಿಗೆಗೆ ಮುನ್ನ ಸದರಿ ಅವಧಿಗೆ ನಿನ್ವಳ ಲಾಧ (ವಿನಾಯತಿಯ ಮತ್ತು/ಅಥವಾ ಅಸಾಮಾನ್ಯ ಐಟಂಗಳ ನಂತರ)	8,011	15,569	5,935
ತೆರಿಗೆಯ ನಂತರ ಸದರಿ ಅವಧಿಗೆ ನಿವ್ವಳ ಲಾಛ (ವಿನಾಯತಿಯ ಮತ್ತು/ಅಥವಾ ಅಸಾಮಾನ್ಯ ಐಟಂಗಳ ನಂತರ)	5,941	11,575	4,444
ಸದರಿ ಅವಧಿಗೆ ಒಟ್ಟು ಸಮಗ್ರ ಆದಾಯ [ಸದರಿ ಅವಧಿಗೆ ತೆರಿಗೆ ಕಳೆದ ನಂತರದ ಲಾಭ / (ನಷ್ಟ) ಮತ್ತು ಇತರೆ ಸಮಗ್ರ ಆದಾಯ (ತೆರಿಗೆ ನಂತರ) ಸೇರಿದಂತೆ]	5,460	10,712	4,571
ಪೇಯ್ಡ್-ಅಪ್ ಇಕ್ಷಿಟಿ ಷೇರು ಬಂಡವಾಳ (@ ತಲಾ 2 ರೂ.)	2,861	2,861	2,846
තුමර තමුණු	71,730	71,730	55,652
(ತಲಾ 2 ರೂ.ಗಳ) ತಲಾ ಪೇರಿಗೆ ಗಳಿಕೆ			
ಮೂಲ (ವಾರ್ಷಿಕೀಕರಣಗೊಂಡಿಲ್ಲ)	4.15	8.10	3.12
ಡೈಲ್ಯೂಟೆಡ್ (ವಾರ್ಷಿಕೀಕರಣಗೊಂಡಿಲ್ಲ)	4.09	7.99	3.06

ವಿವರಗಳು	30.09.2022ಕ್ಕೆ ಕೊನೆಗೊಂಡ ತ್ರೈಮಾಸಿಕ (ಆಪರಿಕೋಧಿತ)	30.09.2022ಕ್ಕೆ ಕೊನೆಗೊಂಡ ಅರ್ಧವಾರ್ಪಿಕ (ಅಪರಿಶೋಧಿತ)	30.09.2021ಕ್ಕೆ ಕೊನೆಗೊಂಡ ತ್ರೈಮಾಸಿ (ಆಪರಿಕೋಧಿತ)	
(ಎ) ಕಾರ್ವಾಚರಣೆಗಳಿಂದ ಒಟ್ಟು ಆದಾಯ	34,176	65,091	26,002	
(ಬಿ) ತೆರಿಗೆಗೆ ಮುನ್ನ ಲಾಥ	7,559	14,585	5,978	
(ಸಿ) ತೆರಿಗೆಯ ನಂತರದ ಲಾಭ	5,531	10,785	4,448	

- ಪ್ರಭರ್ತಿಯ ಮೂರ್ ಚಿಕ್ಕಾಲರ್ಜ್ ನಿರ್ವಹೀಯ ಕಂಡು ಇತ್ತಾರ್ಯ ಅರ್ಥ ಸಂಪರ್ಧಿಯ ಮತ್ತು ಅದರ ಸಧ್ಯಕ್ಷಿಯರು (ಜೊಕಲ್ಟರ್) ಕಂಡು ಮತ್ತು ಅದರ ಸಧ್ಯಕ್ಷಿಯರು (ಜೊಕಲ್ಟರ್) ಸಂಪರ್ಧಿಯ ಪ್ರಭರ್ಷ ಸಿದ್ದಿಯರು ಸಧ್ಯಕ್ಷಿಯ ನಿರ್ದಹಿಸಿದ್ದರು ಪ್ರತಿ ಪ್ರಭರ್ಷ ಸಿದ್ದಿಯರು ಪ್ರಭರ್ಷ ಸಿದ್ದಿಯರು ಪ್ರಭರ್ಷ ಸಿದ್ದಿಯರು ಪ್ರಭರ್ಷ ಸಿದ್ದಿಯರು ಪರಿಸ್ತಿಯ ಸಧ್ಯಕ್ಷಿಯರು ಸಧ್ಯಕ್ಷಿಯರು ಸಧ್ಯಕ್ಷಿಯರು ಪರೀಕ್ಷೆಯ ಸ್ಥಾರ್ಯ ಸಧ್ಯಕ್ಷಿಯರು ಸಧ
- ವೆಚ್ ಸೈಜಾದ www.happiestminds.com ಗಳಲ್ಲಿ ಲಛ್ಯವಿವೆ

ಹ್ಯಾಪಿಯೆಸ್ಟ್ ಮೈಂಡ್ಸ್ ಟೆಕ್ನಾಲಚಸ್ ಲಿಮಿಟೆಡ್ ಗಾಗಿ (ಸಹಿ/–) ಮ್ಯಾನೇಜಿಂಗ್ ಡೈರೆಕ್ಟರ್ & ಚೀಫ್ ಫೈನಾನ್ಷಿಯಲ್ ಆಫೀಸ ಸ್ಥಳ: ಬೆಂಗಳೂರು ದಿನಾಂಕ: ಅಕ್ಟೋಬರ್ 20, 2022

ಶ್ರೀ ತ್ಯಾಗರಾಜ ಕೋ–ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಆರ್ಡಕರ್, ರಾ.ಕಿ. ಇರು ಆರ್ಥಕ್ರವ್ ಎರ್ ಆರಾಜೀಕು ವಿಗಳವಾ-ಕರ್ಯ 89, ಕಥೆಗೆ ಮಾಡುಕ : 239885 . 2

STATE OF THE PROPERTY OF THE P

ಸ್ಥಿರಾಸ್ತಿಯ ವಿವರ	ಟೆಂಡರ್ ತೆರೆಯುವ ದಿನಾಂಕ ಮತ್ತು ಸಮಯ ಮತ್ತು ಹರಾಜಿನ ವಿಳಾಸ	ಮೀಸಲು ಬೆಲೆ
ನಂ.28, ಹಳೆ ನಂ.265, ಹಿಂಡಿ ನಂ.8-11-28, ನನೇ ಎ ಆಧರಕ್ಕೆ, ನಾಗವು ಬ್ಲಾಕ್. ಶ್ರೀರಾಮಪುರಂ, ಪಾರ್ಡ್ ನಂ.8, ನಾಯತ್ರಿ ನಗರ, ಬೆಂಗಳೂರು, ವಿಸ್ತೀರ್ಣ ಪೂರ್ವದಿಂದ ಪಶ್ರಿಮಕ್ಕೆ 40 ಅಡಿ ಮತ್ತು ಉತ್ತರದಿಂದ ದಕ್ಷಕ್ಕೆ 60 ಅನಿ, ಅತ್ಯುಎಂದ: ಪ್ರವರ್ಣಕ್ಕೆ ಪ್ರವಸ್ತಾಸ್ತ್ರದಿ ರವರಿಗೆ ಸೇರಿದ ಆಸ್ತ್ರಿ, ಪಶ್ರಿಮಕ್ಕೆ ಪಾರಾರ್ಯ ಸ್ವಾಮಿ ರವರಿಗೆ ಸೇರಿದ ಆಸ್ತ್ರಿ, ಉತ್ತರಕ್ಕೆ ರಾರ್ಯಮು ಮುದಾನಕ ತಾಂಶೌಂಡ್ ನೀರಿಕಾಕೆ ರಸೆ.	ಬೆಳಿಗ್ಗೆ 11.30 ಗಂಟೆಗೆ ಶ್ರೀ ತ್ಯಾಗರಾಜ ಕೋ-ಆಪರೇಟವ್ ಬ್ಯಾಂಕ್ ಲಿಮಿಟೆಡ್, ನಂ.5, 9ನೇ ಕ್ರಾಸ್,	ಮೀಸಲು ಬೆಲೆ: ರೂ.1,54,00,000/- (ರೂಪಾಯ ಒಂದು ಕೋಟಿ ಐಪತ್ರನಾಲ್ಕು ಲಕ್ಷ ಮಾತ್ರ). ಇಎಂಡಿ ಜೊತ್ತ: 10% ರೂ.15,40,000/- (ರೂಪಾಯ ಹದಿನೈದು ಲಕ್ಷದ ನರವಷ್ಟು ಸಾವಿರ ಮಾತ್ರ)

In the control of the

ಮಾಲೀಕ್ಷ್ಯ ನಾಸಕುವಲ್ಲಿ ಮುಂಬೂರವಳನ್ನು ಮುಂತಾರವುಗಳನ್ನು ಪರಿಕರಿಸುವೇನು. ಭಿನ್ನು ಬಗ್ಗೆ ಮೈಕ್ಕೆ ಮುಂತಿ ಮಾರ್ಡಕ ಮುಂತ್ರಕಾರಿಗೆ ಬರ್ಧಾರದು: ಅಲ್ಲಿಕ್ಕು ಅಭಿನ್ನು ಕ್ರಾಥಾಜ ಕೋ-ಅಪ್ ನಿಟನ್ ಪ್ರಾಥಾ ವಿಮೇಶ್, ಬೆಂಗುತ್ತಿದೆ, ಅನ್ನು ಕ್ರಾಥ್ ವಿಮೇಶ್, ಬೆಂಗುತ್ತಿದೆ, ಅನ್ನು ಕ್ರಾಥ್ ಪ್ರತಿ ಪ್ರಾಥಾಜ ಕೋ-ಅಪ್ ನಿಟ್ಟಿಸುತ್ತಿದ್ದರು. ಪ್ರತ್ಯಾತಿ ಪ್

ಅನುಬಂಧ IV [ನೋಡಿ ನಿಯಮ 8 (1)] ಸ್ವಾಧೀನ ಸೂಚನೆ (ಸ್ಥಿರ ಆಸ್ತಿಗಾಗಿ)

ವಿಶ್ವವಾಣೆ 9

ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (CIN:L65922DL2005PLC136029) ್ಯ ಕರ್ನಾಟಕ್ಕೆ ಕ್ರಾರ್ಟ್ ಕೃಟಾಕ್ಟ್ ಕರಣಕ್ಕೆ ಬರುವಾಗ (ಕರ್ನಾಟಕ್ಕೆ ಬರುವಾಗು ಕರಣಕ್ಕೆ ಬರುವುದಾಗು ಬರುವುದಾಗು ಮತ್ತು ಪ್ರೆಕ್ಸಾ ಕರ್ನಿಂಬ ಕೇರಿದಂಬ ಬರುವ ಸ್ವಸ್ತು ಮತ್ತು ಎಸ್ಸೌಸರ್,ಮೆಂಟ್ ಫ್ರಾಸ್ ಕರ್ನ್ನಿ ಸೆಡ್ಡಿ ಟಿಟ್ ಆಕ್ಟ್ 2002 ಮತ್ತ ಆಧಿಕಾರದ ಪ್ರಯೋಗ ಮಾಡುದಿಕೆಯ ಸ್ಟಿಕ್ಟ್ 13 (12) ನಿಯಮ 3 ರ ಸೆಕ್ಕೂ ಟಿಟ್ (ಎಸ್ಫ್ರೋಸ್ಟೆಮೆಂಟ್) ನಿಯಮ, 2002 ದೊಂದಿಗೆ ಓದಿರಿ ಚೇಡಿಕೆಯ ಸೂಚನೆ ಮುಲಾ ಪ್ರಕಟಿಕಂ (ಎಸ್ಫ್ರೋಸ್ಟೆಮೆಂಟ್) ನಿಯಮ, 2002 ದೊಂದಿಗೆ ಓದಿರಿ ಚೇಡಿಕೆಯ ಸೂಚನೆ ಮುಲಾ ಪ್ರಕಟಿಕಂ ರೀಖು 23.07.2022 ರಂದು ಕರೆದು ಸಾಲಗಾರ ಕಂಡರ್ಪ ಶ್ರೀನಿವಾಸ ಮೂರ್ತಿ ಉರುಫ್ ಕೆ ൈപ് മാര്യപ്പ് 2022 വാധ തന്ത്രത്ത് ഉത്ത്യ ഉപ്പെട്ടത്ത് മാര്യ ഉത്ത്യ കൂട്ടത്ത്യ മൂട്ട് മാര്യ താര്യ ഉത്ത്യ ഉത്ത്ര ഉത്ത്യ ഉത്ത്യ ഉത്ത്യ ഉത്ത്ര ഉത്ത് ഉത്ത്ര ഉ 21.07.2022 ರವರೆಗಿನ ಮೊತ್ತ ಮತ್ತು ಅದರ ಮೇಲಿನ ಬಡ್ಡಿ

ಲಗಾರರು ಸಾಲ ಮರುಪಾವತಿಸಲು ವಿಫಲವಾದ ಕಾರಣ ಕೆಳಗೆ ತಿಳಿಸಿರುವ **ಸ್ವಾಧೀನ**ವನ್ನು ಅಧಿ: ಪ್ರಯೋಗ ಮಾಡುವ ಸೆಕನ್ 13(4)ರ ಆಕ್ಸ್ ನಿಯಮ 8 ರೂಂದಿಗೆ ಓದಿ ತಿಳಿಸಿರುವ ನಿಯಮ ಸಹಾರ ದಿನಾಂಕ 18.10.2022 ರಂದು ಮಾಡಲಾಗಿದೆ ಎಂದು ಸಾಲಗಾರನಿಗೆ ಮತ್ತು ಸಾರ್ವಜನಿಕವಾ

ಪ್ರಶ್ನೇಕವಾಗಿ ಸಾಲಗಾರರಿಗೆ ಮತ್ತು ಸರ್ವಸಾಮಾನ್ಯವಾದ ಸಾರ್ವಜನಿಕರ ಎಚರಿಕೆಗಾಗಿ ಯಾವು ಪ್ರಾರಂತಗ ಸಂಕರಣಗಳ ಮಾಡಬೇರಲು ಮತ್ತು ಅಭಿಯಕ್ಷಿತ ನಿರ್ವಹಿಸುವ ಪ್ರಾರಂತಗಳು ಮಾಡಬೇರು ಮಾಡಬೇರು ಮತ್ತು ಅಭಿಯಕ್ಕಿತ ಯಾವುದೇ ವ್ಯವಹಾದು ತಂಡೆಯಾಬುಲ್, ತೌಸಿಂಗ್ ಫೈನಾಪ್ಸ್ ರೆಮಿಟಿಡ್ ಕೆ ಬಾಕಿ ಇರುವ ನಿರ್ವಹಿಸುವ ರೂ. 64.689.17 ಅರ ಆಕ್ಟ ಅರವಣ್ಣಲ್ಲು ಸಾವಿರದ ಎಂಬಕ್ಕೊಂಬತ್ತು ರೂಪಾಯಿ ಮತ್ತು ಹೆಡಿಕೇಳು ಪೈಸೆ ಮಾತ್ರ) 21.07.2022 ನರಗಿನ ಮೊತ್ತಮನ್ನು ಜೊತೆಗೆ ಅರರ ಮೇಲಿನ ಬಿಟ್ಟಿಗೆ ಒಳಸುತ್ತಿದೆ.

ಸೆಕ್ಕೂರ್ಡ್ ಆಸ್ತಿಗಳನ್ನು ರಿಡೀಮ್ ಮಾಡಲು ಉಪಲಬ್ಬವಿರುವ ಸ ಕಾಯ್ದಿಯ ಸಕ್ಷನ್ 13ರ ಉಪ-ಸಕ್ಷನ್ (8) ಪ್ರಾವಧಾನಗಳತ್ತ ಸೆಳೆ ... ನಗಳತ್ತ ಸೆಳೆಯಲಾಗುತ್ತದೆ.

ಸ್ಥಿರಾಸ್ತಿಯ ವರ್ಣನೆ

ದಿನಾಂಕ : 18.10.2022 ಸ್ಥಳ : ಬೆಂಗಳೂರು

ಅಧಿಕಾರವಿರುವ ಅಧಿಕಾರಿ ಇಂಡಿಯಾಬುಲ್ಸ್ ಹೌಸಿಂಗ್ ಫೈಸಾಸ್ಟ್ ಲಿಮಿಟೆಡ್

ಅನುಬಂಧ IV [ನೋಡಿ ನಿಯಮ 8 (1)] ಸ್ವಾಧೀನ ಸೂಚನೆ (ಸ್ಥಿರ ಆಸ್ತಿಗಾಗಿ)

ಇಂಡಿಯಾಬುಲ್ಲ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (CIN:L65922DL2005PLC136029) අතෙත්යාවෙලා, අංගග කුණුල රහාගත (hintersecution ಾರೀಖು 21.09.2022 ರಂದು ಕರೆದು ಸಾಲಗಾರ **ಕಂದರ್ಪ ಶ್ರೀನಿವಾಸ ಮೂರ್ತಿ ಉರುಫ್** ಕೆ ಶ್ರೀಮಿನಾನ ಮೂರ್ತಿ ಮತ್ತು ಕೆ. ಎಲ್. ಸಕ್ಕವತಿ ಕೋಟಿನಲ್ಲಿ ಹೇಳಿರುವಂತೆ ಮರುಣಾವತಿಸಬೇಕಾ: ರೂ. 4,59,081,79 (ಹಲ್ಲು ಆಕ್ಷ್ಮೆ ವಹತ್ತೊಂಬತ್ತು ಸಾವಿರದ ಎಂಬಕ್ಕೊಂದು ರೂಪಾಯಿ ಮತ್ತ ಎಸ್ಟೆಕ್ಕೊಂಬತ್ತು ಪೈಸೆ ಮತ್ತು) ಸಾಲ ಬಾಕೆ ಸಂ. HHEBGM00500766 ಈ ಲೋಪ್ ಅಕೌಂಟ್ ಸಂಬಂಧಿಸಿದಂತ, ಹೇಳಲಾಗಿರುವ ನೋರ್ಟ್ ನಿಮ್ಮನ್ನು ತಲುಹಿ 60 ದಿನಗಳಾಗುವುದರೂಳ 16.09.2022 ರವರೆಗಿನ ಮೊತ್ತ ಮತ್ತು ಅದರ ಮೇಲಿನ ಬಡ್ಡಿ

ಲಗಾರರು ಸಾಲ ಮರುಪಾವತಿಸಲು ವಿಫಲವಾದ ಕಾರಣ ಕೆಳಗೆ ತಿಳಿಸಿರುವ **ಸ್ವಾಧೀಸ**ವನ್ನು ಅಧಿಕ ಪ್ರಯೋಗ ಮಾಡುವ ಸೆಕ್ಟನ್ 13(4)ರ ಆಕ್ಟ್ಗ್ ನಿಯಮ 8 ರೂಂದಿಗೆ ಓದಿ ತಿಳಿಸಿರುವ ನಿಯಮ ಕಾರ ದಿನಾಂಕ 18.10.2022 ರಂದು ಮಾಡ ೆ |ಲಾಗಿದೆ ಎಂದು ಸಾಲಗಾರನಿಗೆ ಮತ್ತು ಸಾರ್ವಜನಿಕವಾ

ಪ್ರತ್ಯೇಶವಾಗಿ ಸಾಲಗಾರರಿಗೆ ಮತ್ತು ಸರ್ವಸಾಮಾನ್ಯವಾದ ಸಾರ್ವಜನಿಕರ ಎಚ್ಚರಿಕೆಗಾಗಿ ಯಾವುದ ್ಯಾನ್ಯಾರ್ಯ ನಡೆಸದ ಆಕ್ರಿ ವ್ಯವಹಾರವು ಮಾಡಬಿರಲು ಮತ್ತು ಆಸ್ತಿಯಲ್ಲಿನ ಯಾವುದೇ ವ್ಯವಹಾರವು ಇಂಡಿಯಾಬುಲ್, ಹೌಸಿಂಗ್ ಫೈಸಾಕ್ಸ್ ಲಿಮಿಟೆಡ್ ಕರಾತಿ ಇರುವ ಮೊತ್ತ ರೂ. 4,59,081,79 (ಹಾಲ್ಯು ಲಕ್ಷ ಐವಕ್ಕೊಂಬತ್ತು ಸಾವಿಠದ ಎಂಬತ್ತೊಂದು ರೂಪಾಯಿ ಮತ್ತು ಎಪ್ಪಕ್ಕೊಂಬತ್ತು ಪೈಸೆ ಮಾತ್ರ) 16,09,2022 ವರಗಳ ಮೊತ್ತಮತ್ತು ಜೊತೆಗೆ ಅದರಮೇಲಿಕ ಬಡ್ಡಿಗೆ ಒಳಬಿತ್ತಿದೆ.

ಸೆಕ್ಯೂರ್ಡ್ ಆಸ್ತಿಗಳನ್ನು ರಿಡೀಮ್ ಮಾಡಲು ಉಪಲಜ್ಜರಿರುವ ಸಮಯುದ ಬಗ್ಗೆ ಸಾಲ ಕಾಯ್ದೆಯ ಸಕ್ಷನ್ 13ರ ಉಪ-ಸಕ್ಷನ್ (8) ಪ್ರಾವಧಕಾಗಳನ್ನ ಸೆಳೆಯಲಾಗುತ್ತದೆ. ಸ್ಥಿರಾಸ್ತಿಯ ವರ್ಣಣೆ

ಅಧಿಕಾರವಿರುವ ಅಧಿಕಾರಿ ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್

ಅನುಬಂಧ IV [ನೋಡಿ ನಿಯಮ 8 (1)] ಸ್ವಾಧೀನ ಸೂಚನೆ (ಸ್ಥಿರ ಆಸ್ತಿಗಾಗಿ)

ಧನೀ ಲೋಸ್ಟ್ ಅಂಡ್ ಸರ್ವೀಸರ್ ಲಿಮಿಟೆಡ್ (ಇಂಡಿಯಾಬುಲ್ಟ್ ಕನ್ಸ್ಡೂಮರ್ ಫೈನಾನ್ Çirk duenej, over Jahrenier Ohuhler (nobulstaus), elektrajatur djune), and Sudaler) (nethrospiolis 1694-procedur), in drogest diasijatur delinakotu siagejatatus askeli satu jajor Atamera satuj ajamej ja me želnicu satusi jaju satuj ameratorijaturi matasistausi primi (13 (12) kotusi 5 desapetar (nethrospiolis Postusia 2002 duendri Labb. delinakotu satusi jajameja satusi satusi

ಸಾಲಗಾರರು ಸಾಲ ಮರುಪಾವತಿಸಲು ವಿಫಲವಾದ ಕಾರಣ ಕೆಳಗೆ ತಿಳಿಸಿರುವ **ಸ್ವಾಧೀಸ**ವನ್ನು ನೋಗ ಮಾಡುವ ಸೆಕ್ಷನ್ 13(4)ರ ಆಕ್ಟ್ ನ ನಿಯಮ 8 ರೂಂದಿಗೆ ಓದಿ ತಿಳಿಸಿರುವ ನಿಯಮದ ಪ್ರಕಾ ೨೦೦೯ 19.10.2022 ರಂದು ಮಾಡಲಾಗಿದೆ ಎಂದು ಸಾಲಗಾರನಿಗೆ ಮತ್ತು ಸಾರ್ವಜನಿಕವಾ

ಪ್ರಶ್ನೇಕವಾಗಿ ಸಾಲಗಾರರಿಗೆ ಮತ್ತು ಸರ್ವಸಾಮಾನ್ಯವಾದ ಸಾರ್ವಜನಿಕರ ಎಚ್ಚರಿಕೆಗಾಗಿ ಯಾವುದೇ ತರಕ ್ರಾ ಪ್ರವೃತ್ತವಾದವು ಮಾಡದಿರಲು ಮತ್ತು ಆಕ್ರಿಯಲ್ಲೇ ಯಾವುದೇ ವೃವತಾರವು ಧರ್ಕಿ ರೋಡ್, ಅಂಡ್ ಸರ್ವೀರ್ಡ್ ಲಿಯಾಟೆಗಳು ಬಾಳಿ ಜಯ ಮತ್ತು ರೂ. 4.22,35,764 - (ಜಾಲ್ಕು ಕೋಟೆ ಇತ್ತಕ್ಷೆಗಳು ಆಕ್ಕ ಮೂಪತ್ರಿದ್ದೆ, ಸಾವಿಧಿಕ ಶರ್ಗಗೊಳ್ಳ ಅನಿಶಾಲ್ತು ರೂಪಾಯಿ ಮಾತ್ರ) 28,05,2021 ನಿರ್ಬೇ ಮೊತ್ತ ಮತ್ತು ಜೊತೆಗೆ ಅದರಮೇಲಿಕ ಬಟ್ಟೀ ಒಳಸುತ್ತಿದೆ.

ಸೆಕ್ಯೂರ್ಡ್ ಆಸ್ತಿಗಳನ್ನು ರಿಡೀಮ್ ಮಾಡಲು ಉಪಲಬ್ಬವಿರುವ ಸಮಯದ ಬಗ್ಗೆ ಸಾಂ

න්ගලුණ අමුත්තව, මිනිසක් කාණය භාණයලාරය න්නාරයට හේ ආසෞර්ග තියන්නේ හොරුගාරිනුණ 135 පාසා රිශ්ලේ (8) ලැබෙන්නේ ඉතිහිවයපොලුන්. "ප්‍රණය විසාත්රණ" කතා රිස්දුරුණ නිව සහමුල්ලිය න්ගලුණ සහසණ ස්ථාගේ සං 0.022 (සමඟා වසමණ 30 - 18-0-36 / 1), පාසා ජනව එරදැ සහ එකටය 2250 ශ් ලේඛ සම්බ 430 ශ් සමගා සිමිණ වෙතර නිවේ පාණ්ඩා නිතේත් එලේ. සහ එකටය 2250 ශ් ලේඛ සමණ 430 ශ් සමගා සිමිණ වෙතරය නිසේ පාණ්ඩා නිතේත් එලේ. සහ එකටය 2250 ශ් ලේඛ සමණ 430 ශ් සමගා සිම්ණ වෙතරය නිසේ පාණ්ඩා නිත්තුණ සම්බු කියල් සමණේ ජනවාදීමේ නිවේදියන් විසිදුරුණ සම්බාධ කියල් සමගාන නිසේ පාණ්ඩා දුරුණ සම්බු කියල් සමණක්වන නිත්තුණ පත්‍රය සම්බන්ධ සම්බාධ සම්බන්ධ නිතේත් පත්‍රය නිත්තුණ කියල් කියල් සම්බන්ධ සම සම්බන්ධ සම සම්බන්ධ සම සම්බන්ධ සම්බන්ධ සම